

**MCL: SEC: AUG: 2023**

**DATE: 07.08.2023**

To,  
**BSE Limited**  
Floor 25, P J Towers, Dalal Street,  
MUMBAI 400 001.  
STOCK CODE: 515037

To,  
**National Stock Exchange of India Limited**  
Exchange Plaza, Bandra Kurla Complex,  
Bandra (East), MUMBAI 400 051.  
STOCK CODE: MURUDCERA

**Sub: - Publication in Newspaper – Financial Results for the quarter ended June 30, 2023.**

Dear Sir/Madam,

In continuation to our outcome of Board Meeting dated August 05, 2023 with regard to Unaudited Financial Results for the quarter ended June 30, 2023. Please find enclosed herein under a copy of the advertisement published in English and Kannada (vernacular language) newspapers.

This is for your information and records.

Thanking You,

Yours' faithfully,

**For Murudeshwar Ceramics Limited**

**Ashok Kumar**  
**Company Secretary and**  
**Compliance Officer**



**MURUDESHWAR CERAMICS LTD.**

Regd. Office : 604/B, Murudeshwar Bhavan, Gokul Road, Hubli - 580 030  
Ph : (0836) 2331615-18; Fax : (0836) 4252583;  
E-mail : mclho@naveentile.com; Web: www.naveentile.com  
CIN : L26914KA1983PLC005401

**CONSOLIDATED UNAUDITED FINANCIAL RESULTS FOR THE QUARTER ENDED 30.06.2023**

(Rs. in Lakhs)				
Sl. No.	Particulars	Quarter ending 30.06.2023	Previous year ended 31.03.2023	Previous year quarter ended 30.06.2022
1.	Total Income from Operations	3,796.26	17,340.79	3162.95
2.	Net Profit / (Loss) for the period (before Tax, Exceptional and/or Extra-ordinary items)	185.29	737.07	120.25
3.	Net Profit / (Loss) for the period before tax (after Exceptional and/or Extra-ordinary items)	185.29	737.07	120.25
4.	Net profit / (Loss) for the period after tax (after Exceptional and/or Extra-ordinary items)	112.27	660.30	99.84
5.	Share of Profit (Loss) of Associates Accounted for using Equity Method	0.85	25.45	8.82
6.	Other comprehensive income	-	(42.54)	-
7.	Total Comprehensive Income for the period [Comprising Profit / (Loss) for the period (after tax) and Other Comprehensive income (after tax)]	113.12	643.21	108.66
8.	Equity Share Capital	5,769.53	5,769.53	5,769.53
9.	Reserves (excluding Revaluation Reserve) as shown in the Audited Balance Sheet of the previous year	29,274.66	29,274.66	28,319.67
10.	Earnings Per Share (of Rs.10/- each) (for continuing and discontinued operations) -			
	1. Basic :	0.20	1.13	0.19
	2. Diluted :	0.19	1.07	0.19

Note: 1. The above results for the quarter ended 30<sup>th</sup> June, 2023 have been reviewed by the Audit Committee and approved by the Board of Directors in their meeting held on 05.08.2023 and Statutory Auditors of the Company have carried out a Limited Review.

2. Stand Alone Financial Result				
	Quarter ended 30.06.2023	Previous year ended 31.03.2023	Previous year quarter ended 30.06.2022	
Income from Operation	3,796.26	17,340.79	3,162.95	
Profit Before Tax	185.29	737.07	120.25	
Profit After Tax	112.27	617.77	99.84	

3. The above is an extract of the detailed format of Quarterly/Annual Financial Results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available in the Stock Exchange websites namely: www.bseindia.com (BSE), www.nseindia.com (NSE) and Company website: www.naveentile.com  
4. The Company is holding 26.10% Equity Shares of RNS Power Ltd (RNSPL). Thus RNSPL become an associate company in terms of section 2(6) of the companies Act, 2013. Accordingly, in terms of section 129, consolidated financial statement of the company has been prepared with RNSPL.  
5. The previous periods figures have been re-grouped / re-classified wherever necessary.

By Order of the Board of Directors  
**For MURUDESHWAR CERAMICS LIMITED**  
Satish R Shetty  
Chairman & Managing Director  
DIN : 00037526

Place : Bengaluru  
Date : 05.08.2023

**PUBLIC NOTICE FOR LOSS OF SHARE CERTIFICATE**

Notice is hereby given that the share certificate no(s) 5825761 for 27 shares bearing distinctive no(s) 1615975590 - 1615975616 standing in the name(s) of KUSUM GUPTA in the books of M/s RELIANCE INDUSTRIES LIMITED, has/have been lost / misplaced/destroyed and the advertiser has / have applied to the company for issue of duplicate share certificate(s) in lieu thereof, any person(s) who has/have claim(s) on the said shares should lodge such claim(s) with the company's registrars and transfer agents viz Kin Technologies Private Limited, Selenium Tower B, Plot no: 31 & 32 Gachibowli, Financial District, Manakramguda, Hyderabad-500032 within 15 days from the date of this notice failing which the company will proceed to issue duplicate share certificate(s) in respect of the said shares.

Name(s) of the Claimant(s)  
**KHUSHBOO AGARWAL**  
Date : 6th Aug. 2023  
Place : Mumbai

**WEST CENTRAL RAILWAY OPEN TENDERS Engineering Branch**

E-Tenders on behalf of the President of India acting through Sr. Divisional Engineer (Co-ordination), Divisional Railway Manager (Works) West Central Railway, Jabalpur for the following works: -**Sr. No. 1-NIT No -DRMW-JBP-162-2023** dtd. 01.08.23, **Name of work with location-Zonal Contract** for maintenance work for the Railway Buildings/Stations and Railway Quarters etc. and supply of Building material etc. for the year 2023-24 for section of Sr. Section Engineer (Wks/West) Jabalpur under Assistant Divisional Engineer(HQ) Jabalpur Sub Division. **Approx. cost of the work-Rs.1,15,50,000/-, Earnest Money-Rs.2,07,800/-, Completion Period-12 months, Sr. No. 2-NIT No-DRMW-JBP-163-2023** dtd. 02.08.23, **Name of work with location-Carrying out Left Over / Balance work for Provision of Foot Over Bridge at(1) Niwar station and (2) Gosulpur Station under jurisdiction of Divisional Engineer (Central) Jabalpur. Approx. cost of the work-Rs.1,33,99,791/-, Earnest Money-Rs.2,17,000/-, Completion Period-12 months. Closing date & time For Above All Tenders (Up to 15.00 hrs on) 25.08.2023 And Opening date & time of Above All Tenders (Up to 15.15 hrs on)-25.08.2023.** The complete information of the above E-tenders are available in website on "https://reps.gov.in" and also placed on the notice board of the Divisional Railway Manager (Works) Office of West Central Railway, Jabalpur. Tenders other than in the form of e-bids shall not be accepted against above tenders.  
**DRM (Works),WCR/Jabalpur**  
केन्द्रीय रेलमार्ग, जीवन् के राकर को मुद्रित करने।

**Jumbo Finance Limited**

Office No. 805, 8th Floor, 'A' Wing Corporate Avenue, Sonawala Road, Goregaon (East) Mumbai - 400063  
Telephone: 022-26856703  
Email: jumbofin@hotmail.com  
Web: www.jumbofinance.co.in  
CIN : L65990MH1984PLC032766  
**NOTICE**  
We would like to inform you that meeting of the Board of Directors is scheduled to be held on Monday, 14.08.2023 at 4.00 p.m. at the Registered Office of the Company at Office No. 805, 8th Floor, 'A' Wing Corporate Avenue, Sonawala Road, Goregaon (East) Mumbai - 400063 to consider and adopt the Un-Audited Financial Results for the Quarter ended 30<sup>th</sup> June, 2023 and any other matter as may be decided in the Board.  
Further, as per the Company's Code of Conduct for the Prevention of Insider Trading the Trading Window for dealing in shares of the Company shall remain closed for all Designated Employees and Directors from 01.07.2023 till 48 hours after declaration of results and it was already intimated to BSE on 30<sup>th</sup> June 2023

For Jumbo Finance Limited  
Sd/-  
Director  
Place : Mumbai  
Date : 05.08.2023

**यूनियन बैंक Union Bank of India**  
अंध्र प्रदेश Andhra Corporation  
**ASSET RECOVERY BRANCH : 26/28-D, Connaught Place, New Delhi-110001.**  
Working at : - M-35, 1<sup>st</sup> Floor, Connaught Place, New Delhi - 110 001. E-mail: - ardelhi@unionbankofindia.bank

**SALE NOTICE FOR SALE OF IMMOVABLE PROPERTY**  
**15 DAYS E-AUCTION SALE NOTICE FOR SALE OF IMMOVABLE ASSETS UNDER THE SECURITISATION AND RECONSTRUCTION OF FINANCIAL ASSETS AND ENFORCEMENT OF SECURITY INTEREST ACT, 2002 READ WITH PROVISION TO RULE 8 / 9 OF THE SECURITY INTEREST (ENFORCEMENT) RULE, 2002**  
**NOTICE OF 15 days** is hereby given to the public in general and in particular to the Borrower(s) and Guarantor(s) that the below described immovable property mortgaged / charged to the Secured Creditor, the **SYMBOLIC POSSESSION** of which has been taken by the Authorized Officer of Union Bank of India (Secured Creditor), will be sold on "As is where is", "As is what is" and "Whatever there is" on dated **24.08.2023 at 01.00 PM 3.00 PM** below, for recovery of dues as mentioned hereunder to Union Bank of India from the below mentioned Borrower(s) & Guarantor(s). The Reserve Price and the Earnest Money Deposit are also mentioned hereunder :-

DATE AND TIME OF E-AUCTION FOR ALL PROPERTIES : 24.08.2023 1 : 00 P.M TO 03 : 00 P.M	
<b>Name of the Borrower, Co-Applicant &amp; Guarantor:</b> 1) M/s. Gupta Trading Company 2) Mr. Himanshu Gupta (Partner) 3) Mrs. Shashi Bala Gupta (Partner) 4) Mrs. Krishna Devi Gupta (Partner)	<b>Rs. 14,61,00,256.06</b> (Rupees Fourteen Crores Sixty One Lacs Two Hundred Fifty Six and Paise Six Only) as of <b>31.05.2019</b> with further interest, cost and expenses due to the Union Bank of India
<b>Property:-</b> All the part of the office Premises Admeasuring about 233.50 Sq. Ft. Carpet Area 21.7 Sq. Mtrs. bearing office No. A-404, 4 <sup>th</sup> Floor in the building known as "Groma House" constructed on all that piece and parcel of land admeasuring 6031.00 Sq. Mtrs. Bearing Plot No. 14C, in Sector 19, lying being at situated at Vashi, Navi Mumbai - 400703, District -Thane and <b>Bounded as follows : On or towards North</b> by : 3 mtrs. Wide road; <b>On or towards the south</b> by : Tata Power Line; <b>On or towards the East</b> by : Plot No. 14-B & On or towards the West by : Plot No. 14.	<b>Reserve Price</b> : Rs. 42.70 000/- • <b>Earnest money to be deposited</b> : Rs. 4,27,000/- • <b>Date of Demand Notice</b> : 08.04.2021 • <b>Date of Symbolic Possession</b> : 28.07.2021

For registration, logging and bidding rules visit <https://www.msccommerce.com/auctionhome/fbapi/index.jsp>  
For detailed terms & condition of the sale, please refer to the link provided i.e. <https://www.unionbankofindia.co.in/english/home.aspx>  
For Further Details Contact: **Mr. Ved Prakash**, Authorised Officer, **Mob. No. 9416078402** (During office hours)

Place: New Delhi Sd/-  
Authorised Officer, Union Bank of India

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES. NOT FOR RELEASE, PUBLICATION OR DISTRIBUTION DIRECTLY OR INDIRECTLY OUTSIDE INDIA.  
INITIAL PUBLIC OFFERING OF EQUITY SHARES ON THE MAIN BOARD OF THE STOCK EXCHANGES IN COMPLIANCE WITH CHAPTER II OF THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI ICDR REGULATIONS").

**PUBLIC ANNOUNCEMENT**



(Please scan this QR Code to view the DRHP)



**BLS E-SERVICES LIMITED**

Our Company was incorporated in New Delhi, as 'BLS E-Services Private Limited', a private limited company under the Companies Act, 2013, pursuant to a certificate of incorporation dated April 12, 2016, issued by the Deputy Registrar of Companies, Central Registration Centre. Thereafter, our Company was converted from a private limited company to a public limited company, pursuant to a resolution passed at the meeting of the Board of Directors held on December 23, 2022 and in the extraordinary general meeting of our Shareholders held on December 29, 2022, and consequently, the name of our Company was changed to BLS E-Services Limited, and a fresh certificate of incorporation dated April 10, 2023, was issued by the Registrar of Companies, National Capital Territory of Delhi and Haryana ("RoC") to our Company. For details of changes in the name and the registered office address of our Company, please see section titled "History and Corporate Structure of the Issuer" on page 236 of the Draft Red Herring Prospectus dated August 04, 2023 ("DRHP") filed with the Securities and Exchange and the Stock Exchanges on August 04, 2023.

Registered Office: G-4B-1, Extension, Mohan Co-operative Indl. Estate Mathura Road, South Delhi, New Delhi - 110044, India;  
Corporate Office: Plot no. 865, Udyog Vihar Phase V, Gurugram, Haryana - 122016, India;  
Contact Person: Sanjay Kumar Rawat, Company Secretary and Compliance Officer; Telephone: +91-11-45795002, Email: cs@blesservices.com  
Corporate Identity Number: U74999DL2016PLC298207; Website: www.blesservices.com

**OUR PROMOTER: BLS INTERNATIONAL SERVICES LIMITED**

INITIAL PUBLIC OFFERING OF UP TO 2,41,30,000 EQUITY SHARES OF FACE VALUE OF ₹ 10 EACH ("EQUITY SHARES") OF BLS E-SERVICES LIMITED ("COMPANY") OR "ISSUER" FOR CASH AT A PRICE OF ₹ [•] PER EQUITY SHARE (INCLUDING A SHARE PREMIUM OF ₹ [•] PER EQUITY SHARE) ("ISSUE PRICE") AGGREGATING UP TO ₹ [•] LAKHS ("ISSUE"). THE ISSUE WILL CONSTITUTE [•] % OF THE POST-ISSUE PAID UP EQUITY SHARE CAPITAL OF OUR COMPANY.

THE FACE VALUE OF THE EQUITY SHARE IS ₹ 10 EACH. THE ISSUE PRICE IS [•] TIMES THE FACE VALUE OF THE EQUITY SHARES. THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BOOK RUNNING LEAD MANAGER AND WILL BE ADVERTISED IN ALL EDITIONS OF [•] AN ENGLISH NATIONAL DAILY NEWSPAPER AND ALL EDITIONS OF [•], A HINDI NATIONAL DAILY NEWSPAPER, HINDI BEING THE REGIONAL LANGUAGE OF NEW DELHI, WHERE OUR REGISTERED OFFICE IS LOCATED), EACH WITH WIDE CIRCULATION, AT LEAST TWO WORKING DAYS PRIOR TO THE BID / ISSUE OPENING DATE AND SHALL BE MADE AVAILABLE TO BSE LIMITED ("BSE") AND NATIONAL STOCK EXCHANGE OF INDIA LIMITED ("NSE"), AND TOGETHER WITH BSE, THE "STOCK EXCHANGES") FOR UPLOADING ON THEIR RESPECTIVE WEBSITES IN ACCORDANCE WITH THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED (THE "SEBI ICDR REGULATIONS").

In case of any revision in the Price Band, the Bid / Issue Period will be extended by at least three additional Working Days after such revision in the Price Band, subject to the Bid / Issue Period not exceeding 10 Working Days. In cases of force majeure, banking strike or similar circumstances, our Company may, in consultation with the BRLM, for reasons to be recorded in writing, extend the Bid / Issue Period for a minimum of three Working days, subject to the Bid / Issue Period not exceeding 10 Working Days. Any revision in the Price Band and the revised Bid / Issue Period, if applicable, shall be widely disseminated by notification to the Stock Exchanges, by issuing a public notice, and also by indicating the change on the website of the BRLM and at the terminals of the Syndicate Member(s) and by intimation to Designated Intermediaries and the Sponsor Bank(s), as applicable.

This Issue is being made through the Book Building Process, in terms of Rule 19(2)(b) of the Securities Contracts (Regulation) Rules, 1957, as amended ("SCRR") read with Regulation 31 of the SEBI ICDR Regulations and in compliance with Regulation 6(2) of the SEBI ICDR Regulations wherein not less than 75% of the Issue shall be available for allocation on a proportionate basis to Qualified Institutional Buyers ("QIBs", and such portion, the "QIB Portion"), provided that our Company in consultation with the BRLM, may allocate up to 60% of the QIB Portion to Anchor Investors on a discretionary basis ("Anchor Investor Portion"). One-third of the Anchor Investor Portion shall be reserved for the domestic Mutual Funds, subject to valid Bids being received from the domestic Mutual Funds at or above the price at which allocation is made to Anchor Investors ("Anchor Investor Allocation Price") in accordance with the SEBI ICDR Regulations. In the event of under-subscription or non-allocation in the Anchor Investor Portion, the balance Equity Shares shall be added to the QIB Portion (other than the Anchor Investor Portion) (the "Net QIB Portion"). Further, 5% of the Net QIB Portion shall be available for allocation on a proportionate basis to Mutual Funds only, and the remainder of the Net QIB Portion shall be available for allocation on a proportionate basis to all QIB Bidders, including Mutual Funds, subject to valid Bids being received at or above the Issue Price. However, if the aggregate demand from Mutual Funds is less than 5% of the Net QIB Portion, the balance Equity Shares available for allocation in the Mutual Fund Portion will be added to the remaining QIB Portion for proportionate allocation to QIBs. Further, not more than 15% of the Issue shall be available for allocation to Non-Institutional Investors (out of which one-third of the portion available to Non-Institutional Bidders shall be reserved for Bidders with an application size of more than ₹ 2.00 lakhs and up to ₹ 10.00 lakhs and two-third shall be reserved for Bidders with application size of more than ₹ 10.00 lakhs, provided that the unsubscribed portion in either of the aforementioned subcategories may be allocated to Bidders in the other sub-category) and not more than 10% of the Issue shall be available for allocation to Retail Individual Bidders in accordance with the SEBI ICDR Regulations, subject to valid Bids being received from them at or above the Issue Price. All Bidders, other than Anchor Investors, are required to participate in the Issue by mandatorily utilising the Application Supported by Blocked Amount ("ASBA") process by providing details of their respective ASBA Account (as defined hereinafter) and UPI ID in case of UPI Bidders (as defined hereinafter), as applicable, pursuant to which their corresponding Bid Amounts which will be blocked by the Self Certified Syndicate Banks ("SCSBs") or by the Sponsor Bank(s) under the UPI Mechanism, as the case may be, to the extent of their respective Bid Amounts. Anchor Investors are not permitted to participate in the Issue through the ASBA process. Further, up to [•] Equity Shares, aggregating up to ₹ [•] lakhs shall be made available for allocation on a proportionate basis only to BLS International Shareholders Bidding in the BLS International Shareholders Reservation Portion, subject to valid Bids being received at or above the Issue Price. For further details, please see section titled "Issue Procedure" on page 394 of the DRHP.

This public announcement is being made in compliance with the provisions of regulation 26(2) of the SEBI ICDR Regulations to inform the public that our Company is proposing, subject to applicable statutory and regulatory and requirements, receipt of requisite approvals, market conditions and other considerations, to undertake an initial public offering of its Equity Shares and has filed the DRHP dated August 04, 2023 with the Securities and Exchange Board of India ("SEBI") on August 04, 2023.

Pursuant to Regulation 26(1) of SEBI ICDR Regulations, the DRHP filed with SEBI shall be made public for comments, if any, for a period of at least 21 (twenty one) days from the date of such filing, by hosting it on the websites of SEBI at www.sebi.gov.in, the BRLM at www.unistonecapital.com, our Company at www.blesservices.com, and the Stock Exchanges where the Equity Shares are proposed to be listed, i.e. BSE at www.bseindia.com and NSE at www.nseindia.com. Our Company hereby invites the public to give their comments on the DRHP filed with SEBI in respect of disclosures made in the DRHP. The public is requested to send a copy of the comments sent to SEBI, to the Company Secretary and Compliance Officer of our Company and the BRLM at their respective addresses mentioned herein. All comments must be received by our Company or the BRLM in relation to the Issue on or before 5 p.m. on the 21st day from the aforementioned date of filing of the DRHP with SEBI.

Investments in equity and equity-related securities involve a degree of risk and Bidders should not invest any funds in the Issue unless they can afford to take the risk of losing their entire investment. Bidders are advised to read the risk factors carefully before taking an investment decision in the Issue. For taking an investment decision, Bidders must rely on their own examination of our Company and the Issue, including the risks involved. The Equity Shares in the Issue have not been recommended or approved by the Securities and Exchange Board of India ("SEBI"), nor does SEBI guarantee the accuracy or adequacy of the contents of this Draft Red Herring Prospectus. Specific attention of the Bidders is invited to the section titled "Risk Factors" on page 39 of the DRHP.

Any decision to invest in the Equity Shares described in the DRHP may only be taken after the Red Herring Prospectus ("RHP") has been filed with the RoC and must be made solely on the basis of such RHP. The Equity Shares, when offered through the RHP, are proposed to be listed on the main board of NSE and BSE.

For details of the share capital and capital structure of our Company and the name of the signatories to the Memorandum of Association and the number of shares subscribed by them of our Company please see the section titled "Capital Structure" beginning on page 89 of the DRHP. The liability of members of our Company is limited. For details of the main objects of our Company as contained in the Memorandum of Association, please see the section titled "History and Corporate Structure of the Issuer" on page 236 of the DRHP.

BOOK RUNNING LEAD MANAGER	REGISTRAR TO THE ISSUE
 <b>Unistone Capital Private Limited</b> Address: 305, A Wing, Dynasty Business Park, Andheri Kurla Road, Andheri East, Mumbai- 400059, Maharashtra, India Telephone: + 91 9820057533 Email: mb@unistonecapital.com Investor grievance email: compliance@unistonecapital.com Website: www.unistonecapital.com Contact Person: Brijesh Parekh SEBI Registration No: INM000012449	 <b>KFin Technologies Limited</b> Address: Selenium, Tower B, Plot No. 31-32, Gachibowli, Financial District, Nanakramguda, Serilingampally, Hyderabad-500 032, Telangana, India Telephone: + 91 40 6716 2222 Email: blservices.ipo@kintech.com Investor grievance email: einward.ris@kintech.com Website: www.kintech.com Contact Person: M. Murali Krishna SEBI Registration No: INR000000221

All capitalized terms used herein and not specifically defined shall have the same meaning as ascribed to them in the DRHP.

For **BLS E-SERVICES LIMITED**  
On behalf of the Board of Directors  
Sd/-  
Sanjay Kumar Rawat  
Company Secretary and Compliance Officer  
Place: Delhi  
Date: August 05, 2023

**BLS E-SERVICES LIMITED** is proposing, subject to, receipt of requisite approvals, market conditions and other considerations, to undertake an initial public offer of its statutory and regulatory requirements with SEBI and the Stock Exchanges. The DRHP shall be available on the website of the Company at [www.blesservices.com](http://www.blesservices.com), SEBI at [www.sebi.gov.in](http://www.sebi.gov.in), websites of the Stock Exchanges i.e. BSE Limited and National Stock Exchange of India Limited at [www.bseindia.com](http://www.bseindia.com) and [www.nseindia.com](http://www.nseindia.com), respectively, and the BRLM, i.e. Unistone Capital Private Limited, at [www.unistonecapital.com](http://www.unistonecapital.com), respectively. Any potential investor should note that investment in equity shares involves a high degree of risk and for details relating to such risk, please see the section entitled "Risk Factors" of the DRHP on page 39. Potential investors should not rely on the DRHP for making any investment decision.  
The Equity Shares offered in the Issue have not been and will not be registered under the U.S. Securities Act of 1933, as amended (the "U.S. Securities Act") or any other applicable law of the United States and, unless so registered, may not be offered or sold within the United States, except pursuant to an exemption from, or in a transaction not subject to, the registration requirements of the U.S. Securities Act and applicable state securities laws. Accordingly, the Equity Shares are being offered and sold only outside the United States in "offshore transactions" as defined in, and in reliance on, Regulation S under the U.S. Securities Act and the applicable laws of the jurisdiction where those offers and sales are made.

**Godrej Housing Finance Limited**  
Godrej | HOUSING FINANCE  
A Godrej Capital Company  
Registered Office: Godrej One, Pirojshanagar, Eastern Express Highway, Vikhroli (East), Mumbai - 400 079  
Corporate Identity Number: U65100MH2018PLC315359 | Tel - 022-68815555 |  
Website: <https://www.godrejcapital.com/ghf/products.html> | Email Id: gc.secretarial@godrejcapital.com

**EXTRACT OF FINANCIAL RESULTS FOR THE QUARTER ENDED JUNE 30, 2023**

(Currency : Indian Rupees in lakhs)				
Sr. No.	Particulars	Quarter Ended		Year Ended
		June 30, 2023	June 30, 2022	March 31, 2023
		(Unaudited)	(Unaudited)	(Audited)
1.	Total Income from Operations	11,127.39	4,858.21	27,968.11
2.	Net Profit/(Loss) for the period/year (before Tax, Exceptional and/or Extraordinary items)	1,702.73	(409.27)	3,802.15
3.	Net Profit/(Loss) for the period/year before tax (after Exceptional and/or Extraordinary items)	1,702.73	(409.27)	3,802.15
4.	Net Profit/(Loss) for the period/year after tax (after Exceptional and/or Extraordinary items)	1,702.73	(409.27)	3,802.15
5.	Total Comprehensive Income/(Loss) for the period/year [Comprising Profit/(Loss) for the period/year (after tax) and Other Comprehensive Income/(loss) (after tax)]	1,707.19	(409.02)	3,823.19
6.	Paid up Equity Share Capital	34,182.11	31,024.66	31,024.66
7.	Reserves (excluding Revaluation Reserve)	(9,082.76)	(15,022.14)	(10,789.95)
8.	Securities Premium Account	59,014.31	47,332.50	47,332.50
9.	Net worth	83,894.22	63,084.09	67,440.08
10.	Paid up Debt Capital / Outstanding Debt	365,788.66	70,395.06	3,76,747.85
11.	Outstanding Redeemable Preference Shares	-	-	-
12.	Debt Equity Ratio	4.36	2.70	5.59
13.	Earnings Per Share (of Rs. 10/- each) (for continuing and discontinued operations)			
	1. Basic •	0.54	(0.15)	1.26
	2. Diluted •	0.54	(0.15)	1.26
14.	Capital Redemption Reserve	-	-	-
15.	Debenture Redemption Reserve	-	-	-
16.	Total debts to total assets	0.80	0.70	0.83
17.	Net Profit Margin percent	15%	14%	-8%
18.	Debt Service Coverage Ratio	N.A.	N.A.	N.A.
19.	Interest Service Coverage Ratio	N.A.	N.A.	N.A.

• (Not annualised for quarter ended June 30, 2023 and June 30, 2022)  
• (Annualised for year ended March 31, 2023)

**Notes**

1. The above is an extract of the Financial Results for the quarter ended June 30, 2023 filed with the Stock Exchange under Regulation 52 of the SEBI (Listing Obligations and Disclosure Requirements) Regulations, 2015 ("Listing Regulations"). The full format of the aforesaid financial results is available on the website of BSE Limited (URL: <https://www.bseindia.com>) and National Stock Exchange of India Ltd. (URL: <https://www.nseindia.com>) and on the website of the Company (URL: <https://www.godrejcapital.com/ghf/products.html>).  
2. For the other line items referred in regulation 52(4) of the Listing Regulations, pertinent disclosures have been made to the Stock Exchange and are available on website of BSE Limited (URL: <https://www.bseindia.com>) and website of National Stock Exchange of India Ltd. (URL: <https://www.nseindia.com>) and website of the Company (URL: <https://www.godrejcapital.com/ghf/products.html>).  
3. These financial results have been reviewed by the Audit Committee and approved by the Board of Directors at its meeting held on August 03, 2023.

For and on behalf of the Board of Directors of  
**Godrej Housing Finance Limited**  
Sd/-

**Manish Shah**  
Managing Director and CEO  
DIN: 06422627

Place: Mumbai  
Date: August 06, 2023



